



Mangalore Chemicals
& Fertilizers Limited

722/SE/2023

August 9, 2023

National Stock Exchange of
India Limited
Exchange Plaza, C-1, Block G,
Bandra Kurla Complex,
Bandra (E)
MUMBAI - 400 051

BSE Limited,
Floor 25, Phiroze Jeejeebhoy Towers,
Dalal Street
MUMBAI - 400 001

Dear Sir/Madam,

Company's Scrip Code in BSE : 530011 MANGCHEM
Company's Symbol in NSE : MANGCHEFER
ISIN : INE558B01017

Sub: Newspaper publication of statement of unaudited financial results for the quarter ended June 30, 2023

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed copies of the statement of unaudited Financial Results for the quarter ended June 30, 2023, published in Business Line (All Editions) and Sanjevani on August 9, 2023.

This is for your information and records.

Yours faithfully,
For Mangalore Chemicals & Fertilizers Limited

Nitin M Kantak
Whole-time Director

Encl: As above

Saying no to Chinese parts pushing up drone cost

SKY STAYS DARK. With 70% of goods in supply chain made in China, policymakers worried over intelligence-gathering too

Reuters
New Delhi

India in recent months has barred domestic manufacturers of military drones from using components made in China over concerns about security vulnerabilities, according to four defence and industry officials and documents reviewed by Reuters.

The measure comes amid tensions between the nuclear-armed neighbours and as New Delhi pursues a military modernisation that envisages greater use of unmanned quadcopters, long-endurance systems and other autonomous platforms.

But as the nascent Indian industry looks to meet the military's needs, the defence and industry figures said India's security leaders were worried that intelligence-gathering could be compromised by Chinese-made parts in drones' communication functions, cameras, radio transmission and operating software.

Three of these people and some of the six other government and industry figures interviewed by Reuters spoke on the condition of anonymity as they were not authorised to talk to the media or because of the topic's sensitivity. India's defence ministry did not respond to Reuters questions.

At two meetings in February and March to discuss drone tenders, Indian military officials told potential bidders that equipment or subcomponents from "countries sharing land borders with India will not be acceptable for security reasons", according to minutes reviewed by Reuters.

One tender document said such subsystems had "security loopholes" that compromised critical military data, and called for vendors to disclose components' origin.

A senior defence official told Reuters the reference to neighbouring countries was a euphemism for China, adding that Indian industry had become dependent on the world's second-largest



FLYING UNDER THE RADAR. Some manufacturers are said to be still importing material from China but "white-labelling" it to avoid backlash REUTERS

economy despite concern about cyberattacks.

RISING COSTS

Prime Minister Narendra Modi has sought to build India's drone capability to thwart perceived threats, including from China, whose forces have clashed with Indian soldiers along their disputed border in recent years.

India has set aside ₹1.6-lakh crore (\$19.77 billion) for military modernisation in 2023-24, of which 75 per cent is reserved for domestic industry.

But the ban on Chinese parts has raised the cost of making military drones loc-

ally by forcing manufacturers to source components elsewhere, government and industry experts said.

Sameer Joshi, founder of Bengaluru-based NewSpace Research and Technologies, a supplier of small drones for India's military, said 70 per cent of goods in the supply chain were made in China.

"So if I talk to, let's say, a Polish guy, he still has his components which are coming via China," he said.

Switching to a non-Chinese pipeline pushed up costs dramatically, Joshi said, adding that some manufacturers were still import-

ing material from China but would "white-label it, and kind of keep the costs within that frame".

TECHNOLOGY GAPS

India relies on foreign manufacturers for both parts and entire systems as it lacks the know-how to make certain types of drones.

A government-funded program to produce an indigenous Medium Altitude Long Endurance unmanned system is delayed by at least half a decade, said Y. Dilip, Director of the state-run Aeronautical Development Establishment (ADE).

The platform, called

Tapas, has met most requirements but needs further work to fulfil the military's goal of a drone that can reach an operational altitude of 30,000 feet and remain airborne for 24 hours, Dilip said.

"Primarily we were constrained by the engines," he said, with neither those built domestically nor international models available to India up to the job.

Apart from Tapas, which is expected to begin military trials this month, ADE is working on a stealth unmanned platform and a High Altitude Long Endurance platform, but both are years away.

To fill these gaps, India announced in June that it would buy 31 MQ-9 drones from the U.S. for over \$3 billion.

R.K. Narang, a drone expert at the government's Manohar Parrikar Institute for Defence Studies and Analyses, said, "There has to be coherent national strategy to fill the technology gaps" to deliver commercially viable products.

Amid labour unrest, Biden's top adviser quits

Reuters

President Joe Biden's top labour adviser, Celeste Drake, has stepped down, according to a source with direct knowledge of the matter, as the administration attempts to maintain labour peace and avoid threatened strikes during an election year.

Drake is leaving the White House to serve as the Deputy Director-General of the In-

ternational Labour Organization (ILO), based in Geneva, Switzerland, and starts in her new role on August 14, according to the source, who did not wish to be named.

The ILO did not immediately respond to an emailed request for comment.

SUMMER OF UNREST

Drake's departure comes at a critical time for an administration dealing with a sum-

mer of labour unrest, with estimates from national labour unions showing more than 650,000 US workers were on or threatened strikes in the first half of 2023.

Hollywood actors and writers are currently on strike, and auto worker unions last month warned they are prepared to do the same unless Detroit's big three automakers — General Motors, Ford Motor and

Chrysler parent Stellantis — agree to fair contracts. Workers at UPS and its Teamsters union just signed a tentative labour deal.

Biden is tying his 2024 re-election bid to the health of the economy, highlighting job growth, rising wages and easing fears of a recession. Any major strike, especially of a key link in the supply chain or industry, could hurt the Democratic President's pitch.

China's July exports tumble 14.5%

Press Trust of India
Beijing

China's exports plunged by 14.5 per cent in July compared with a year earlier, adding to pressure on the ruling Communist Party to reverse an economic slump.

Exports fell to \$281.8 billion as the decline widened from June's 12.4 per cent fall, customs data showed Tuesday. Imports tumbled 12.4 per cent from a year earlier to \$201.2 billion in a sign of weak domestic demand, widening from the previous month's 6.8 per cent contraction.

The country's global trade surplus narrowed by 20.4 per cent from a record high a year ago to \$80.6 billion.

Demand for Chinese exports cooled after the Fed and central banks in Europe and Asia started raising interest rates last year to cool inflation

Chinese leaders are trying to shore up business and consumer activity after a rebound following the end of anti-virus controls in December fizzled out earlier than expected.

ON THE DOWNTREND

The ruling party has promised measures to support en-

trepreneurs and to encourage home purchases and consumer spending but hasn't announced large-scale stimulus spending or tax cuts.

Demand for Chinese exports cooled after the Federal Reserve and central banks in Europe and Asia started raising interest rates last year to cool inflation that was at multi-decade highs.

The export contraction was the biggest since the start of the Covid-19 pandemic in 2020, according to Capital Economics. It said the decline was due mostly to lower prices, while volumes of goods were above pre-pandemic levels.

"We expect exports to decline further over the coming months before bottoming

out toward the end of the year," said Capital Economics.

businessline Classifieds

REAL ESTATE

SELLING

COMMERCIAL LAND

SITUATION REQUIRED

HOSPITAL LAND 2.85 Acres in Chennai Near Annanagar for Sale. 7550045959

INDIVIDUAL, 62 yrs. with 32 Yrs exp in the Hospitality Ind'y, incl sr level position(operations) looking for challenging assignment. Pref Only/CBR. Ctc 9498306010

To advertise visit www.thehinduads.com

Toll Free: 1800 307 00404

GIRIJAN COOPERATIVE CORPORATION LIMITED
Opp.Vuda Park, East Point Colony, Visakhapatnam-17,
Fax: 0891-2822119/2796345, Ph: 0891-2796461/2553163
RC No: 80/2023/Acts-2 **EXPRESSION OF INTEREST (EOI)** dt. 08-08-2023
EOI is invited from reputed firms / interested Chartered Accountants engaged in Auditing. The Agency shall take up Internal Audit of GCC (GPMC Societies / GCC Units). The agency shall take up Internal Audit for the financial year 2023-24 of all the accounts of GCC by **31.03.2024**. Interested Firms / Agencies shall furnish EOI in Technical & Financial formats prescribed for the purpose separately by downloading the same from GCC web-site www.gccirjjan.com or in person from this office during all working days in office hours. The EOI will be accepted up to **2.00 PM on 17.08.2023** and opened at **4 PM on the same day at GCC Corporate office, Visakhapatnam. Further details Contact No.9494182739** - VC & Managing Director.

Sakthi Finance
Since 1958
SAKTHI FINANCE LIMITED
CIN : L65910T21955PLC000145
Regd Office : 62, Dr. Nanjappa Road, Coimbatore - 641 018
Phone : (0422) 2231471-74, 4236200
E-mail : investors@sakthifinance.com Website : www.sakthifinance.com

REVISED INTEREST RATES ON DEPOSITS
W.E.F 7TH AUGUST 2023

Term (Months)	Scheme - I (FIXED DEPOSIT)		Scheme - II (CUMULATIVE DEPOSIT)	
	Interest rate p.a. (%)	Yield (%)	Interest Rate p.a. (%)	Yield (%)
15	8.25	8.60	8.25	8.60
24	8.50	9.16	8.50	9.16
36	8.75	9.88	8.75	9.88
48	9.00	10.69	9.00	10.69
60	9.00	11.21	9.00	11.21

FOR SENIOR CITIZENS

Term (Months)	Scheme - I (FIXED DEPOSIT)		Scheme - II (CUMULATIVE DEPOSIT)	
	Interest rate p.a. (%)	Yield (%)	Interest Rate p.a. (%)	Yield (%)
15	8.50	8.87	8.50	8.87
24	8.75	9.45	8.75	9.45
36	9.00	10.20	9.00	10.20
48	9.25	11.04	9.25	11.04
60	9.25	11.59	9.25	11.59

Please also refer our Statutory Advertisements published in 'The Hindu (Tamil-Thisai)' and 'Business Line' dated 29th September 2022.
By Order of the Board For Sakthi Finance Limited
C. Subramaniam
Company Secretary
8th August 2023
Coimbatore

FACT दि फर्टिलाइजर्स एण्ड केमिकल्स ट्राव्हाकोर लिमिटेड
THE FERTILISERS AND CHEMICALS TRAVANCORE LIMITED
(A Government of India Enterprise) Regd. Office: Eloor, FACT-PD Administrative Building (Jyogamandal - 683501), Kochi, Kerala, Ph: 0484-2566867/4, 2566813/2568123
E-mail: anand.a@factid.com / mail-contracts@factid.com / javakumar.a@factid.com www.fact.co.in

NOTICE INVITING e-TENDER
Online competitive two bid tenders are invited for the following work through CPP portal www.eprocure.gov.in. The complete bidding process will be online (e-tendering) only. All the notifications, Time extension, Corrigendum, Addendum etc. if any, regarding this tenders hereafter will be hosted in the CPP and FACT website only and will not be published in newspapers.
1. Repair and strengthening of existing pipe rack in HYAM & Utilities area in PETRO IUC. Tender No: 05061/2023-2024/E27939, e-tender ID: 2023 FACT 765843
2. Concreting works of various locations in Petrochemical plants and Ammonia Complex, FACT-IUC. Tender No: 03009/2023-2024/E27968, e-tender ID: 2023 FACT 765879
3. Drinking waterline rerouting works from Overhead tank to Phase 2 of FACT (Cochin Division), Ambalamadu. Tender No: 04051/2023-2024/E27970, e-tender ID: 2023 FACT 765900
Last date & time for submission of bids: 30.08.2023 at 11.00 hrs.
Hindi version of the above is published in FACT website, https://fact.co.in.

Udyogamandal Date: 08.08.2023 AGM(MH)C

MUTHOOT CAPITAL SERVICES LIMITED
CIN: L67120KL1994PLC007726
Regd. Office: 3rd Floor, Muthoot Towers, M.G Road, Kochi - 682 035
Statement of Unaudited Financial Results for the Quarter Ended June 30, 2023
(₹ in lakhs except earnings per share)

Sl. No.	Particulars	Quarter Ending 30.06.2023	Corresponding quarter for the previous year ended 30.6.2022	Previous year ended 31.03.2023
1	Total Income from Operations	10,682.56	10,749.25	44,420.11
2	Net Profit / (Loss) for the period (before Tax, Exceptional and/or Extraordinary Items)	2,426.80	2,089.25	10,879.95
3	Net Profit / (Loss) for the period (before tax (after Exceptional and/or extraordinary items))	2,426.80	2,089.25	10,879.95
4	Net Profit / (Loss) for the period (after tax (after Exceptional and/or extraordinary items))	1,774.93	1,556.25	7,867.95
5	Total Comprehensive Income for the period (after tax) and Other Comprehensive Income (After tax)	1,803.23	1,516.25	7,792.41
6	Paid up Equity Share Capital	1,644.75	1,644.75	1,644.75
7	Reserves (excluding Revaluation Reserve)		47,280.69	
8	Securities Premium Account	20,134.80	20,134.80	20,134.80
9	Net worth	50,728.68	42,965.59	48,925.44
10	Outstanding Debt	1,68,245.94	1,52,869.47	1,89,305.85
11	Outstanding Redeemable Preference Shares	NIL	NIL	NIL
12	Debt Equity Ratio	3.32	3.80	3.87
13	Earnings Per Share (of Rs. ₹ each) (for continuing and discontinued operations):			
	1. Basic:	10.79	9.46	47.84
	2. Diluted:	10.79	9.46	47.84
14	Capital Redemption Reserve	NA	NA	NA
15	Debture Redemption Reserve	NA	NA	NA
16	Debt Service Coverage Ratio	NA	NA	NA
17	Interest Service Coverage Ratio	NA	NA	NA

Note:
(a) The above is an extract of the detailed format of unaudited financial results filed with the Stock Exchanges under Regulation 33 & 32 of the SEBI (Listing Obligations and Disclosure Requirements) Regulations, 2015. The full format of the Unaudited Financial Results are available on the National Stock Exchange of India website (URL: www.nseindia.com/corporates), the BSE Ltd website (URL: www.bseindia.com/corporates) and on the Company's website (URL: www.muthootcap.com/investors).
(b) For the other line items referred in regulation 52 (4) of SEBI (Listing Obligations and Disclosure Requirements) Regulations, 2015, pertinent disclosures have been made to the Stock Exchanges and can be accessed on the National Stock Exchange of India website (URL: www.nseindia.com/corporates), the BSE Ltd website (URL: www.bseindia.com/corporates).

For Muthoot Capital Services Limited
Kochi,
Date: 08.08.2023

Sd/-
Thomas George Muthoot
Managing Director
DIN - 00011552

Sd/-
Thomas Muthoot
Director
DIN - 00082099

Chola
Enter a better life
CHOLAMANDALAM INVESTMENT AND FINANCE COMPANY LIMITED
CIN: L6593TN1978PLC007576
Regd. Office: 'Dare House', No.2, N.S.C. Bose Road, Parrys, Chennai 600 001.
Tel.: 044 40907172; Fax: 044 25346464.
Email: investors@chola.murugappa.com Website: www.cholamandalam.com

NOTICE TO MEMBERS
NOTICE is hereby given pursuant to Section 110 and Section 108 and other applicable provisions, if any of the Companies Act, 2013 ("the Act") read with Rules 20 and 22 of the Companies (Management and Administration) Rules 2014 ("Rules"), General Circular No. 14/2020 dated April 8, 2020, General Circular No. 17/2020 dated April 13, 2020, General Circular No. 03/2022 dated May 5, 2022 and General Circular No. 11/2022 dated December 28, 2022 issued by the Ministry of Corporate Affairs ("MCA Circulars"), Regulation 44 of the Securities Exchange Board of India (Listing Obligations and Disclosure Requirements) Regulations, 2015 ("Listing Regulations"), Secretarial Standards on General Meetings ("SS-2") issued by the Institute of Company Secretaries of India and other applicable provisions of the Act, Rules, circulars and notifications issued thereunder (including any statutory modifications or re-enactment thereof for the time being in force and as amended from time to time), that the Company has completed despatch of Notice of Postal Ballot ("Notice") on 8 August, 2023 through electronic mode only to the members of the Company whose email addresses are registered with the Depository Participant / Company / Registrar and Share Transfer Agent ("RTA") i.e., KFIN Technologies Limited (KFIN) as on 4 August, 2023 ("Cut-off Date") seeking consent of the members of the Company on the resolution as set out in the Notice only through remote e-voting process ("remote e-voting").

The Notice along with instructions for remote e-voting is also available on the Company's website www.cholamandalam.com, on the website of the stock exchanges www.bseindia.com and www.nseindia.com and on the website of NSDL http://www.evoting.nsdl.com. The details pursuant to the Act read with the Rules, SS-2 and MCA circulars are an under:

- Members holding shares either in physical form or in dematerialised form, as on the Cut-off date only shall be eligible to exercise their right to vote by remote e-voting. A person who is not a member as on the Cut-off date should treat the Notice for information purposes only.
- Manner of registering/updating email addresses:
 - In case shares are held in physical mode, please provide folio no., name of the shareholder, scanned copy of the share certificate (front and back), self-attested scanned copy of PAN and Aadhar to investors@chola.murugappa.com.
 - In case shares are held in demat mode, please provide DP ID-CL ID (16 digit DPID+CLID or 16 digit beneficiary ID), Name, client master or copy of consolidated Account, self-attested scanned copy of PAN and Aadhar to investors@chola.murugappa.com. If you are an Individual shareholder holding securities in demat mode, you are requested to refer to the login method explained at Step 1 (A) i.e., Login method for e-voting for individual shareholders holding securities in demat mode.
 - Alternatively, members may send a request to evoting@nsdl.co.in for procuring user id and password for e-voting by providing above mentioned documents.
 - In terms of SEBI circular dated 9th December, 2020 on "E-voting facility provided by Listed Entities", individuals shareholders holding securities in demat mode are allowed to vote through their demat account maintained with Depositories and Depository Participants. Members are required to update their mobile number and email ID correctly in their demat account in order to access e-voting facility.
- Manner of casting vote through remote e-voting: Members can vote only through remote e-voting process. The login credentials for casting the votes through e-voting shall be available to the Members through email after successfully registering their email addresses in the manner provided above. The detailed procedure for casting the votes through e-voting is provided in the Notice. The details are also made on the website of the Company.
- The remote e-voting period will commence on Wednesday, 9 August, 2023 at 09:00 a.m. (IST) and ends on Thursday, 7 September, 2023 at 05:00 p.m. (IST). The remote e-voting module shall be disabled for voting thereafter by NSDL and voting shall not be allowed.
- Once the vote on the resolution is cast, the members shall not be allowed to change it subsequently.
- All the member of the Company as on the Cut-off date (including those members who have not received the Notice due to non-registration of their email addresses with the Company/RTA/Depositories) shall be entitled to vote in relation to the proposed resolution in accordance with the process specified in the Notice.
- Mr. R. Sridharan, of M/s. R Sridharan & Associates, Company Secretaries has been appointed as the scrutiner for conducting the postal ballot through remote e-voting process, in a fair and transparent manner.
- In case of any query, clarification(s) and/or grievance(s) in respect of the voting through electronic means, please refer the Help & Frequently Asked Questions (FAQs) section and E-voting user manual available at the download section of NSDL's website https://evoting.nsdl.com or send email at investors@chola.murugappa.com or contact Ms. Pallavi Mhatre, Senior Manager or at the email ID evoting@nsdl.co.in or call NSDL at 022 4886 7000 and 022- 2499 7000 for any further clarifications.

By order of the Board
For Cholamandalam Investment and Finance Company Limited
Sd/-
P. Sujatha
Company Secretary
Chennai
8 August, 2023

MCF
Mangalore Chemicals & Fertilizers Limited

Registered Office : Level 11, UB Tower, UB City, 24, Vittal Mallya Road, Bengaluru - 560 001
Phone: 080-45855599, Fax: 080-45855588 CIN: L24123KA1966PLC002036
Email: shares.mcf@adventz.com Website: www.mangalorechemicals.com

Extract of Statement of Unaudited Financial Results for the Quarter ended June 30, 2023
(Rs. in Lakhs)

Sr. No.	Particulars	STANDALONE			
		3 Months ended 30.06.2023 (Unaudited)	3 Months ended 31.03.2023 (Audited)	3 Months ended 30.06.2022 (Unaudited)	Year ended 31.03.2023 (Audited)
1	Revenue from operations	95,803.04	116,361.52	102,128.81	364,152.40
2	Total income	96,539.85	117,497.76	102,717.61	367,217.02
3	Net Profit / (Loss) for the period before tax	7,612.36	9,168.78	3,680.31	17,602.59
4	Net Profit / (Loss) for the period after tax	4,928.82	6,787.61	2,280.14	13,465.51
5	Total Comprehensive Income / (Loss) for the period [comprising Profit / (Loss) for the period (after tax) and Other Comprehensive Income / (Loss) (after tax)]	4,893.95	6,758.80	2,310.25	13,434.01
6	Paid up Equity Share Capital (Face Value of Rs.10/- each)	11,854.87	11,854.87	11,854.87	11,854.87
7	Other Equity				68,463.95
8	Earnings Per Share (of Rs. 10/- each) (not annualised)				
	(a) Basic (Rs)	4.16	5.73	1.92	11.36
	(b) Diluted (Rs)	4.16	5.73	1.92	11.36

Notes:
1. The above is an extract of the detailed format of the financial results for the quarter ended June 30, 2023, filed with the Stock Exchanges on August 07, 2023 under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Financial Results for the quarter ended June 30, 2023 are available on the Company's website www.mangalorechemicals.com and on the website of the Stock Exchanges www.nseindia.com and www.bseindia.com.
2. The results have been prepared in accordance with the Indian Accounting Standards ("Ind AS") as prescribed under Section 133 of the Companies Act, 2013 read with relevant rules issued thereunder.

For and on behalf of the Board of Directors of Mangalore Chemicals & Fertilizers Limited
Sd/-
Nitin M Kantak
Whole Time Director
DIN: 08029847

Place : New Delhi
Date : Aug 07, 2023

